



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ ಎ Part -IV A	ಬೆಂಗಳೂರು, ಬುಧವಾರ, ೦೯, ಡಿಸೆಂಬರ್, ೨೦೨೦ ( ಮಾರ್ಗಶಿರ, ೧೮, ಶಕವರ್ಷ, ೧೯೪೨) BENGALURU, WEDNESDAY, 09, DECEMBER, 2020 ( MARGASHIRA, 18, SHAKAVARSHA, 1942)	ನಂ. ೬೬೭ No. 667
-------------------------	---	--------------------

KARNATAKA LEGISLATIVE ASSEMBLY  
FIFTEENTH LEGISLATIVE ASSEMBLY  
EIGHTH SESSION

**THE KARNATAKA APPROPRIATION (NO.4) BILL, 2020**  
**(L.A. Bill No. 67 of 2020)**

A Bill to authorize payment and appropriation of certain further sums from and out of the Consolidated Fund of the State of Karnataka for the Services of the Financial year **2020-21**.

Whereas it is expedient to authorize payment and appropriation of certain further sums from and out of the Consolidated fund of the State for the services of the Financial Year **2020-21**.

Be it enacted by the Karnataka State Legislature in the SEVENTY FIRST Year of the Republic of India as follows :-

**1. Short Title.-** This Act may be called the Karnataka Appropriation (No. 4) Act, **2020**.

**2. Issue of Rupees 332040.29** Lakhs out of the Consolidated Fund of the State of Karnataka for the Financial year **2020-21**: From and out of the Consolidated Fund of the State of Karnataka, there may be paid and applied sums not exceeding those specified in column 5 of the Schedule amounting in the aggregate to the sum of Rupees **Three thousand three hundred and twenty Crores fourty lakhs and twenty nine thousand** towards defraying the several charges which will come in the course of payment during the Financial Year 2020-21 in respect of the services specified in column 2 of the Schedule.

**3. Appropriation.-** The sums authorized to be paid and applied from and out of the Consolidated Fund of the State by this Act shall be appropriated for the services and purposes expressed in the Schedule in relation to the said year.

**SCHEDULE**  
(See Sections 2 and 3)

(₹ in lakhs)

Demand No.	Service & Purpose		Sums not exceeding		Total
			voted by the Legislative Assembly	Charged on the consolidated Fund	
1	2		3	4	5
01	Agriculture and Horticulture	Revenue	1,929.36	...	1,929.36
02	Animal Husbandry and Fisheries	Revenue	3,960.91	...	3,960.91
03	Finance	Revenue	454.77	...	454.77
04	Department of Personnel and Administrative Reforms	Revenue	1,213.72	...	1,213.72
05	Home and Transport	Revenue	18,540.75	...	18,540.75
07	Rural Development and Panchayath Raj	Capital	181.00	...	181.00
08	Forest, Ecology and Environment	Revenue	7,564.99	...	7,564.99
09	Co-operation	Revenue	930.05	...	930.05
		Capital	3,306.00	...	3,306.00
10	Social Welfare	Revenue	3,525.96	...	3,525.96
11	Women and Child Development	Revenue	3,926.00	...	3,926.00
12	Information, Tourism & Youty Services	Revenue	1,450.00	...	1,450.00
13	Food and Civil Supplies	Revenue	71,282.82	...	71,282.82
14	Revenue	Revenue	11,944.39	...	11,944.39
		Capital	10,000.00	...	10,000.00

**SCHEDULE**  
**(See Sections 2 and 3)**

(₹ in lakhs)

Demand No.	Service & Purpose		Sums not exceeding		Total
			voted by the Legislative Assembly	Charged on the consolidated Fund	
1	2		3	4	5
16	Housing	Revenue	...	6,839.96	6,839.96
		Capital	...	8,666.00	8,666.00
17	Education	Revenue	3,222.00	...	3,222.00
18	Commerce and Industries	Revenue	104.96	...	104.96
		Capital	35,198.02	...	35,198.02
19	Urban Development	Revenue	1,250.00	...	1,250.00
20	Public Works	Revenue	6.00	...	6.00
21	Water Resources	Revenue	891.34	...	891.34
		Capital	35,948.70	...	35,948.70
22	Health and Family Welfare	Revenue	44,003.92	...	44,003.92
		Capital	17,712.32	...	17,712.32
23	Labour & Skill Development	Revenue	19,775.71	...	19,775.71
25	Kannada and Culture	Revenue	74.05	...	74.05
27	Law	Revenue	4,188.10	...	4,188.10
28	Parliamentary Affairs and Legislation	Revenue	297.49	...	297.49
29	Debt Servicing	Revenue	...	13,651.00	13,651.00
	<b>Total</b>	<b>Revenue</b>	<b>2,00,537.29</b>	<b>20,490.96</b>	<b>2,21,028.25</b>
		<b>Capital</b>	<b>1,02,346.04</b>	<b>8,666.00</b>	<b>1,11,012.04</b>
	<b>Grand Total</b>		<b>3,02,883.33</b>	<b>29,156.96</b>	<b>3,32,040.29</b>

## STATEMENT OF OBJECTS AND REASONS

This Bill is introduced in pursuance of the provisions of Article 205(1)(a) of the Constitution of India to provide for the appropriation out of the Consolidated Fund of the State towards defraying the several charges which will come in course of payment during the part of the Financial Year 2020-21.

**B.S.Yediyurappa**  
Chief Minister and  
Minister for Finance

**M.K.Vishalakshi**  
Secretary (I/c)  
Karnataka Legislative Assembly



ಕರ್ನಾಟಕ ವಿಧಾನಸಭೆ  
ಹದಿನೈದನೇ ವಿಧಾನಸಭೆ  
ಎಂಟನೇ ಅಧಿವೇಶನ

**ಕರ್ನಾಟಕ ಧನವಿನಿಯೋಗ (ಸಂಖ್ಯೆ.4) ವಿಧೇಯಕ, 2020**  
(2020ರ ವಿಧಾನ ಸಭೆಯ ವಿಧೇಯಕ ಸಂಖ್ಯೆ - 67)

2020-21ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಕೆಲವು ಅಧಿಕ ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡಲು ಒಂದು ವಿಧೇಯಕ.

2020-21ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಆ ಪೈಕಿಯಿಂದ ಕೆಲವು ಅಧಿಕ ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡುವುದು ಯುಕ್ತವಾಗಿರುವುದರಿಂದ :

ಇದು ಭಾರತ ಗಣರಾಜ್ಯದ ಎಪ್ಪತ್ತೊಂದನೆಯ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಕೆಳಕಂಡಂತೆ ಅಧಿನಿಯಮಿತವಾಗಲಿ.

1. ಸಂಕ್ಷಿಪ್ತ ಹೆಸರು: ಈ ಅಧಿನಿಯಮವನ್ನು ಕರ್ನಾಟಕ ಧನವಿನಿಯೋಗ (ಸಂಖ್ಯೆ.4) ಅಧಿನಿಯಮ, 2020 ಎಂದು ಕರೆಯತಕ್ಕದ್ದು.

2. ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ 2020-21ನೇ ಹಣಕಾಸು ವರ್ಷಕ್ಕಾಗಿ 332040.29 ಲಕ್ಷ ರೂಪಾಯಿಗಳ ನೀಡಿಕೆ: ಅನುಸೂಚಿಯ 2ನೇ ಅಂಕಣದಲ್ಲಿ ನಿರ್ದಿಷ್ಟ ಪಡಿಸಲಾದ ಸೇವೆಗಳ ಸಂಬಂಧದಲ್ಲಿ 2020-21ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ಅನುಸೂಚಿಯ 5ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾಗಿರುವ ಮೂರು ಸಾವಿರದ ಮುನ್ನೂರ ಇಪ್ಪತ್ತು ಕೋಟಿ ನಲವತ್ತು ಲಕ್ಷ ಇಪ್ಪತ್ತೊಂಬತ್ತು ಸಾವಿರ ರೂ.ಗಳು ಮೀರದಷ್ಟು ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡತಕ್ಕದ್ದು ಮತ್ತು ಉಪಯೋಗಿಸತಕ್ಕದ್ದು.

3. ಧನವಿನಿಯೋಗ.- ಈ ಅಧಿನಿಯಮದ ಮೂಲಕ, ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡಲು ಮತ್ತು ಉಪಯೋಗಿಸಲು ಅಧಿಕಾರ ನೀಡಲಾದ ಮೊತ್ತಗಳನ್ನು ಸದರಿ ವರ್ಷಕ್ಕೆ ಸಂಬಂಧಪಟ್ಟಂತೆ ಅನುಸೂಚಿಯಲ್ಲಿ ತಿಳಿಸಲಾದ ಸೇವೆಗಳು ಮತ್ತು ಉದ್ದೇಶಗಳಿಗಾಗಿ ವಿನಿಯೋಗಿಸತಕ್ಕದ್ದು.

**ಅನುಸೂಚಿ**  
**(2 ಮತ್ತು 3ನೇ ಪ್ರಕರಣಗಳನ್ನು ನೋಡಿ)**

(ಲಕ್ಷ ₹ ಗಳಲ್ಲಿ)

ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ಮೀರದ ಮೊಬಲಗು		ಒಟ್ಟು
		ವಿಧಾನಸಭೆಯಿಂದ ಪುರಸ್ಕೃತವಾದುದನ್ನು	ಸಂಚಿತ ನಿಧಿಯಿಂದ ಪ್ರಭೃತವಾದುದನ್ನು	
1	2	3	4	5
01	ಕೃಷಿ ಮತ್ತು ತೋಟಗಾರಿಕೆ ರಾಜಸ್ವ	1,929.36	...	1,929.36
02	ಪಶುಸಂಗೋಪನೆ ಮತ್ತು ಮೀನುಗಾರಿಕೆ ರಾಜಸ್ವ	3,960.91	...	3,960.91
03	ಆರ್ಥಿಕ ರಾಜಸ್ವ	454.77	...	454.77
04	ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರಾಜಸ್ವ	1,213.72	...	1,213.72
05	ಒಳಾಡಳಿತ ಮತ್ತು ಸಾರಿಗೆ ರಾಜಸ್ವ	18,540.75	...	18,540.75
07	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್ ಬಂಡವಾಳ	181.00	...	181.00
08	ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ರಾಜಸ್ವ	7,564.99	...	7,564.99
09	ಸಹಕಾರ ರಾಜಸ್ವ	930.05	...	930.05
	ಬಂಡವಾಳ	3,306.00	...	3,306.00
10	ಸಮಾಜ ಕಲ್ಯಾಣ ರಾಜಸ್ವ	3,525.96	...	3,525.96
11	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜಸ್ವ	3,926.00	...	3,926.00
12	ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು ರಾಜಸ್ವ	1,450.00	...	1,450.00
13	ಆಹಾರ ಮತ್ತು ನಾಗರಿಕ ಸರಬರಾಜು ರಾಜಸ್ವ	71,282.82	...	71,282.82
14	ಕಂದಾಯ ರಾಜಸ್ವ	11,944.39	...	11,944.39
	ಬಂಡವಾಳ	10,000.00	...	10,000.00

**ಅನುಸೂಚಿ**  
**(2 ಮತ್ತು 3ನೇ ಪ್ರಕರಣಗಳನ್ನು ನೋಡಿ)**

(ಲಕ್ಷ ₹ ಗಳಲ್ಲಿ)

		ಮೀರಿದ ಮೊಬಲಗು		
ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ವಿಧಾನಸಭೆಯಿಂದ ಪುರಸ್ಕೃತವಾದುದನ್ನು	ಸಂಚಿತ ನಿಧಿಯಿಂದ ಪ್ರಭೃತವಾದುದನ್ನು	ಒಟ್ಟು
1	2	3	4	5
16	ವಸತಿ ರಾಜಸ್ವ	...	6,839.96	6,839.96
	ಬಂಡವಾಳ	...	8,666.00	8,666.00
17	ಶಿಕ್ಷಣ ರಾಜಸ್ವ	3,222.00	...	3,222.00
18	ವಾಣಿಜ್ಯ ಮತ್ತು ಕೈಗಾರಿಕೆ ರಾಜಸ್ವ	104.96	...	104.96
	ಬಂಡವಾಳ	35,198.02	...	35,198.02
19	ನಗರಾಭಿವೃದ್ಧಿ ರಾಜಸ್ವ	1,250.00	...	1,250.00
20	ಲೋಕೋಪಯೋಗಿ ರಾಜಸ್ವ	6.00	...	6.00
21	ಜಲಸಂಪನ್ಮೂಲ ರಾಜಸ್ವ	891.34	...	891.34
	ಬಂಡವಾಳ	35,948.70	...	35,948.70
22	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜಸ್ವ	44,003.92	...	44,003.92
	ಬಂಡವಾಳ	17,712.32	...	17,712.32
23	ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ ರಾಜಸ್ವ	19,775.71	...	19,775.71
25	ಕನ್ನಡ ಮತ್ತು ಸಂಸ್ಕೃತಿ ರಾಜಸ್ವ	74.05	...	74.05
27	ಕಾನೂನು ರಾಜಸ್ವ	4,188.10	...	4,188.10
28	ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ರಾಜಸ್ವ	297.49	...	297.49
29	ಋಣ ಮೇಲುಸ್ತುವಾರಿ ರಾಜಸ್ವ	...	13,651.00	13,651.00
	<b>ಮೊತ್ತ ರಾಜಸ್ವ</b>	<b>2,00,537.29</b>	<b>20,490.96</b>	<b>2,21,028.25</b>
	<b>ಬಂಡವಾಳ</b>	<b>1,02,346.04</b>	<b>8,666.00</b>	<b>1,11,012.04</b>
	<b>ಒಟ್ಟು ಮೊತ್ತ</b>	<b>3,02,883.33</b>	<b>29,156.96</b>	<b>3,32,040.29</b>

## ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

2020-21ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ರಾಜ್ಯದ ಸಂಚಿತ ನಿಧಿಯೊಳಗಿನಿಂದ ವಿನಿಯೋಗಿಸಲು ಭಾರತ ಸಂವಿಧಾನದ 205ನೇ (1)(ಎ) ಅನುಚ್ಛೇದದ ಉಪಬಂಧಗಳಿಗನುಸಾರವಾಗಿ ಈ ವಿಧೇಯಕವನ್ನು ಮಂಡಿಸಲಾಗಿದೆ.

ಬಿ.ಎಸ್.ಯಡಿಯೂರಪ್ಪ  
ಮುಖ್ಯಮಂತ್ರಿಗಳು ಹಾಗೂ  
ಹಣಕಾಸು ಸಚಿವರು

ಎಂ.ಕೆ.ವಿಶಾಲಾಕ್ಷಿ  
ಕಾರ್ಯದರ್ಶಿ (ಪ್ರ)  
ಕರ್ನಾಟಕ ವಿಧಾನಸಭೆ